



ಅಧಿಕ


ನೈಸರ್ಗಿಕ ವಿಟಮಿನ್-D



ಇದು ಆರೋಗ್ಯಕ್ಕೆ ಒಳ್ಳೆಯದು!

ಹೆಚ್ಚು ನೈಸರ್ಗಿಕ
ವಿಟಮಿನ್-ಡಿ ಮತ್ತು ಈ

ಕಡಿಮೆ ಸ್ಯಾಚುರೇಟೆಡ್
ಕೊಬ್ಬು



ಕೊಲೆಸ್ಟ್ರಾಲ್
ಪ್ರಿಸರ್ವೇಟಿವ್ಸ್
ಟ್ರಾನ್ಸ್‌ಫ್ಯಾಟ್